



ನೇತ್ರದಾನದ ಪತ್ರವನ್ನು ಡಾ. ಭುಜಂಗ ಶೆಟ್ಟಿ ಅವರಿಗೆ ಹಸ್ತಾಂತರಿಸಿದ ಡಾ. ರಾಜ್ (ಸಂಗ್ರಹ ಚಿತ್ರ)

ಪಡೆಯುವ ಹಂಬಲದಲ್ಲಿ ದೊಡ್ಡದೊಂದು ಪಾಳಿಯೇ ಇರುವುದನ್ನು ನೆನಪಿಸಿಕೊಂಡರೆ, ಅಂಗಾಂಗ ದಾನದ ಮಹತ್ವ ಮನದಟ್ಟಾಗುತ್ತದೆ.

ಮೆದುಳು ನಿಷ್ಕ್ರಿಯತೆ ಎಂಬ ಆಘಾತ!

ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟಾದ ವ್ಯಕ್ತಿಯ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ವೈದ್ಯರು 'ಬ್ರೈನ್ ಡೆಡ್' ಎಂದು ಘೋಷಿಸುತ್ತಾರೆ. ಮೆದುಳು ದೇಹದ ಸಂಪೂರ್ಣ ಮೇಲ್ಭಾಗದಲ್ಲಿ ತಲೆಯ ಒಳಗೆ ಇರುವ ಒಂದು ಪುಟ್ಟ ಅಂಗ. ತಲೆಯ ಗಟ್ಟಿ ಕವಚದೊಳಗೆ ಇದು ಅಡಗಿದ್ದರೂ, ಮೆದುಳು ಸೂಕ್ಷ್ಮ ಅಂಗವೇ ಆಗಿದೆ. ಅನೇಕ ಸಂದರ್ಭಗಳಲ್ಲಿ ಮೆದುಳು ನಿಷ್ಕ್ರಿಯ

ಆಗುವ ಸಾಧ್ಯತೆ ಇದೆ. ಪ್ರಮುಖವಾಗಿ, ಮೆದುಳಿಗೆ ಬಲವಾದ ಪೆಟ್ಟು ಬಿದ್ದು, ರಕ್ತಸಂಚಾರ ಆಗದೇ ಇದ್ದ ಸಂದರ್ಭದಲ್ಲಿ, ಮೆದುಳಿನ ಅಂಗಾಂಶಗಳಿಗೆ (ಟಿಶ್ಯು) ಹಾನಿಯಾದಾಗ ಮೆದುಳು ನಿಷ್ಕ್ರಿಯ ಆಗುವ ಸಾಧ್ಯತೆ ಹೆಚ್ಚು. ಬ್ರೈನ್ ಸ್ಕ್ರೋಕ್ (ಮೆದುಳಿನ ಲಕ್ಷ), ತೀವ್ರವಾದ ಹೃದಯಾಘಾತದಂತಹ ಸಂದರ್ಭಗಳಲ್ಲಿಯೂ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರಿ, ಮೆದುಳು ನಿಷ್ಕ್ರಿಯ ಆಗುವ ಸಾಧ್ಯತೆ ಇದೆ.

ಮೆದುಳು ನಿಷ್ಕ್ರಿಯವಾದ ವ್ಯಕ್ತಿಯ ಉಳಿದ ಅಂಗಾಂಗಗಳು ಚೆನ್ನಾಗಿಯೇ ಇರುತ್ತದೆ. ಸಾವಿನ ಬಳಿಕ ಈ ಅಂಗಗಳನ್ನು ಮಣ್ಣು ಮಾಡುವುದರ ಬದಲು, ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡುವ

ನಮ್ಮೆಲ್ಲರ ಕಣ್ಣಿನಿಯಾಗಿದ್ದಳು

'ಚೈತ್ರಾ ನಮ್ಮ ಮನೆಯ ಮುದ್ದಿನ ಮಗಳು. ನಮ್ಮದು ಕೂಡು ಕುಟುಂಬ. ಮೂವರು ಅಣ್ಣತಮ್ಮಂದಿರ ಒಟ್ಟು ಆರು ಮಕ್ಕಳಲ್ಲಿ ಈಕೆ ಒಬ್ಬಳೇ ಹೆಣ್ಣುಮಗಳು. ಸಹಜವಾಗಿಯೇ ಕುಟುಂಬದ ಕಣ್ಣಿನಿಯಾಗಿದ್ದಳು. ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಮನೆಮಂದಿಯೆಲ್ಲರ ಆಕರ್ಷಣೆಯಲ್ಲಿ ಬೆಳೆದ ಈಕೆ ಓದಿನಲ್ಲೂ ಮುಂದು. ಎಂ.ಎಸ್.ಸಿ. ಮುಗಿಸಿದ್ದಳು. ಶ್ರೀನಿವಾಸಪುರ ತಾಲ್ಲೂಕಿನ ಕೈವಾರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಳು. ಮಗಳಿಗೆ ಮದುವೆ ಮಾಡಿ ಕಣ್ಣುಂಜಿರಿಸಿ ಕೊಡಬೇಕೆಂದಿದ್ದವು. ಆದರೆ ವಿಧಿಯಾಟವೇ ಬೇರೆಯಾಯ್ತು ನೋಡಿ' ಎಂದು ಮಮ್ಮಲ ಮರುಗುತ್ತಾರೆ ಚೈತ್ರಾಳ ದೊಡ್ಡಪ್ಪ ನಾರಾಯಣಸ್ವಾಮಿ.

'ಆರತಕ್ಕತೆ ದಿನ ಸಂಜೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದು ಬಿದ್ದಳು. ಅಷ್ಟು ಹೊತ್ತು ಮುಷಿ ಮುಷಿಯಾಗಿದ್ದ ನಮಗೆ ದಿಕ್ಕೇ ತೋಚದಂತಾಯ್ತು. ತಕ್ಷಣ ನಿಮ್ಮಾನ್ಸೆಗೆ ಅಡ್ವಿಟ್ ಮಾಡಿದ್ದೆ. ಏನೂ ಪ್ರಯೋಜನ ಆಗಿಲ್ಲ. ಡಾಕ್ಟರ್ 'ಬ್ರೈನ್ ಡೆಡ್' ಎಂದರು. ಈ ಕಾಯಿಲೆ ಹೆಸರೇ ಕೇಳಿರಲಿಲ್ಲ ನಾವು. ಏಕೆಂದರೆ ಚೈತ್ರಾಗೆ ಏನೂ ಕಾಯಿಲೆ ಇರಲಿಲ್ಲ. ಇದ್ದಕ್ಕಿದ್ದಂತೆ ಹೀಗಾಯ್ತು. ಈ ಆಘಾತದ ನಡುವೆ ವೈದ್ಯರ ಸಲಹೆ ಮೇರೆಗೆ ನಾವು ಈಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು. ಚೈತ್ರಾಳ ಕಣ್ಣು, ಕಿಡ್ನಿ, ಹೃದಯ ಸೇರಿದಂತೆ ಒಟ್ಟು ಏಳು ಅಂಗಗಳನ್ನು ದಾನ ಮಾಡಿದೆವು. ಕಳೆದ ಫೆಬ್ರುವರಿಯಲ್ಲಿ ನಡೆದ ಈ ಘಟನೆ ನಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಇದೆ' ಎಂದು ಕಣ್ಣುಗಳಲ್ಲಿ ನೀರು ತುಂಬಿಕೊಂಡರು ನಾರಾಯಣಸ್ವಾಮಿ ಅವರು.

